



## ಕಾಳಿದಾಸನನ್ನು ಸರಿಗಟ್ಟಿಬಲ್ಲ ಕಾವ್ಯಪ್ರತಿಭೆ!

**ಶ್ರೀ** ಖಿಕರು ತಮ್ಮ ಪುಸ್ತಕಗಳನ್ನು ಅಪ್ಪೇಷ್ಟಿರಿಗೆ ಗೌರವಪ್ರತಿಯಾಗಿ ನೀಡುವುದುಂಟು. ಪುಸ್ತಕದ ಮೊದಲ ಪುಟದ ಅಗ್ರಭಾಗದಲ್ಲಿ ‘ವಿಶ್ವಾಸಪೂರ್ವಕವಾಗಿ’, ‘ಪ್ರಿತಿಯಿಂದ’ ಅಥವಾ ‘ಸ್ವೇಹಪೂರ್ವಕವಾಗಿ’ ಎಂದು ಬರೆದು ಸಹಿ ಮಾಡಿ ಕೊಡುತ್ತಾರೆ. ಪ್ರಕಾಶಕರು ಸಾಹಿತಿಗಳಿಗೆ ‘ಗೌರವಪ್ರತಿ’ ಎಂದು ಸೀಲನೆಷ್ಟಿ ಕಳುಹಿಸುತ್ತಾರೆ. ಸರಸ್ವತೀಪ್ರತಿರಾದ ಸಾಹಿತಿಗಳು ಲಕ್ಷ್ಮೀಕಟ್ಟಾಕ್ಷಿವನ್ನು ಬಯಸಿ ಪುಸ್ತಕವನ್ನು ಮಾರಿಕೊಳಗಿರಲೇಂದೋ ಎನ್ನೋ! ಪುಸ್ತಕಪ್ರತಿಯರು ಗೆಳಿಯಿರಿಗೆ ಉಡುಗೊರೆಯಾಗಿ ಕೊಡುವಾಗ ಸ್ವೇಹವಿಶ್ವಾಸದಲ್ಲಿ ಆಶ್ರಿಯಾತೆಯ ಕೆಲವು ಮಾತುಗಳನ್ನು ಬರೆದು ಕೊಡುತ್ತಾರೆ. ಶಾಲಾಕಾರೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಪುಸ್ತಕರೂಪವಾಗಿ ಬಹುಮಾನ ನೀಡುವಾಗ ಅವರ ಸಾಧನೆಯ ನೆನಪಿನ ಬರಹಗಳಿರುತ್ತವೆ. ಪುಸ್ತಕಗಳನ್ನು ಸ್ವಂತಕ್ಕೆ ಕೊಂಡವರು ಅವಗಳ ಆರಂಭದ ಪುಟದಲ್ಲಿ ತಮ್ಮ ಹೆಸರನ್ನು ಬರೆದು ಇಲ್ಲವೇ ಸಹಿ ಮಾಡಿ ದಿನಾಂಕವನ್ನು ನಮೂದಿಸುತ್ತಾರೆ. ಪುಸ್ತಕವನ್ನು ಎರವಲು ಪಡೆದವರು ಒಂತಿರುಗಿಸಲು ಮರೆಯದಿರಲೇಂದೋ ಎನ್ನೋ! ಒಬ್ಬರೆ ಇಂತಹ ನೀರೆಸ ಬರಹಗಳಿಗಂತ ವಿಭಿನ್ನವಾದ ಎಲ್ಲಿಯೂ ಕೇಳಿರಿಯದ ವಿನೂತನ ಬರಹ ನಮಗೆ ಕಂಡುಬಂದದ್ದು ನಾಲ್ಕು ದಶಕಗಳ ಹಿಂದೆ ನಮ್ಮ ಮತದ ಗ್ರಂಥಾಲಯದಲ್ಲಿ ನಮಗೆ ಬಳುವಳಿಯಾಗಿ ಸಿಕ್ಕಿ ಪುಸ್ತಕಗಳಲ್ಲಿ. ಅವು ನಮ್ಮ ಲಿಂಗೇಕ್ಕು ಗುರುವಯುರಾದ ಶ್ರೀ ಶಿವಪೂರಾತ್ಮಕ ಶಿವಾಚಾರ್ಯ ಮಹಾಸ್ವಾಮಿಗಳವರು ಕಾಶಿಯಲ್ಲಿ 1933-36 ರ ಅವಧಿಯಲ್ಲಿ ಓದುತ್ತಿದ್ದಾಗ ಬಳಸಿದ ಸಂಸ್ಕರಣೆ ಪುಸ್ತಕಗಳು: ವಿಶ್ವನಾಥಕವಿಯ ‘ಸಾಹಿತ್ಯದಪ್ರಣಾಲೀ’, ಮಮ್ಮಿನ ಕಾವ್ಯಪ್ರಕಾಶ, ಬಾಣಭಟ್ಟನ ಕಾದಂಬರೀ, ಶ್ರೀಹರಣನ ‘ನೈಷಂದಿರಿತ’, ಭಟ್ಟೋಚೆಂಡ್ಲಿತರ ಸಿದ್ಧಾಂತಕೊಮುದೀ’, ಅಂತಹ ವೇದಾಂತ ಗ್ರಂಥಗಳಾದ ‘ಪಂಚದಶೀ’, ‘ವೇದಾಂತಪರಿಭಾಷಾ’, ‘ವೇದಾಂತಸಾರ’, ಇತ್ಯಾದಿ.

ಪೂಜ್ಯ ಗುರುವಯುರು ವಿದ್ಯಾರ್ಥಿಗಳಾಗಿದ್ದಾಗ ಓದಿದ ಪ್ರತಿಯೊಂದು ಪುಸ್ತಕದ ಮೊದಲಪುಟದಲ್ಲಿ ತಮ್ಮ ಹೆಸರನ್ನಷ್ಟೇ ಬರೆಯದೆ ಒಂದೊಂದು ಸಂಸ್ಕರಣೆ ಶೈಲೀಕವನ್ನು ಸ್ವಂತಃ ರಚಿಸಿ ಬರೆದಿರುತ್ತಾರೆ. ಪ್ರತಿಯೊಂದು ಶೈಲೀಕದಲ್ಲಿಯೂ ಇಡೀ ಪುಸ್ತಕದ ಸಾರವನ್ನು ಸೆರೆಹಿಡಿದ್ದಿಂದಿದ್ದಾರೆ. ಈ ಪುಸ್ತಕಗಳನ್ನು ಕಾಶಿಯಲ್ಲಿ ಓದುವಾಗ ತಾವೇ ಖಿರೀದಿಸಿದ್ದರೂ ಅವಗಳನ್ನು ಓದಲು ತಮ್ಮ ಗುರುಗಳಾದ ಶ್ರೀ ಗುರುಶಾಂತರಾಜ ದೇಶಿಕೆಂದ್ರ ಮಹಾಸ್ವಾಮಿಗಳವರು ಕೃಪೆಯಿಟ್ಟು ನೀಡಿದೆಯಂದು ಪ್ರತಿಯೊಂದು ಶೈಲೀಕದಲ್ಲಿಯೂ ಭಕ್ತೀಯಿಂದ ಸೃಷಿಸಿದ್ದಾರೆ. ಅವಗಳಲ್ಲಿ ಆಯ್ದು ಕೆಲವು ಶೈಲೀಕಗಳು ಹೀಗಿವೆ:

ಭೋಗಂ ಭೋಗಿಶರೀರವತ್ ಪತಿಭಯಂ ಸಂಕ್ಷಿರುಮಾಣಂ ಹತಾ-  
ನಾಯಾವೈಭವತೋಣಬುವೀಚಿಚವಲಂ ಭಾಯುವಿರಿತಾಂ ಪರೇ |  
ನಿತ್ಯೇನಿತ್ಯತಯಾ ಸಮಸ್ಯಾವನಂ ಧಿಕ್ತತ್ಯಾ ಯೋವಂಗತಾ-  
ಸೈ ಮಹಾಂ ಗುರುಶಾಂತಶಾಂತಗುರವೇ ವೇದಾಂತಸಾರಂ ದದು: ||

ಇದು ‘ವೇದಾಂತಸಾರ’ ಎಂಬ ಪುಸ್ತಕವನ್ನು ಕುರಿತು ಶಾದ್ವಾಲವಿಕ್ರೀಡಿತ ಭಂದಸ್ಸಿನಲ್ಲಿ ಬರೆದ ಶೈಲೀಕ. ಇದರ ತಾತ್ಪರ್ಯ: “ಈ ಸಂಸಾರವು ಹಾವಿನಂತೆ ಭಯಾನಕವೂ ಹಾವಿನ ಪ್ರೋರೆಯಂತೆ ಒಮ್ಮೆಲೇ ಕಳಬೇ ಬೀಳುವಂಥಹದು ಆಗಿದೆ. ಆಯುಸ್ಸಾದರೋ ನೀರಿನ ಅಲೆಯಂತೆ ಕ್ಷೇತ್ರಿಕ. ನಿತ್ಯ-ಸತ್ಯವಾದ ಪರತತ್ವದ ಮೇಲೆ ಆರೋಪಿತಗೊಂಡ ಈ ಜಗತ್ತು ಮಾಯೆ, ನಶ್ವರ ಎಂದು ತಿಳಿದು ಅದರ ಸಂಕೋಳಿಗೆ ಒಳಗಾಗದೆ ಶಾಂತಸ್ವರೂಪಿಗಳಾದ ಶ್ರೀ ಗುರುಶಾಂತ ಯತಿವಯುರು ನನಗೆ ಈ ‘ವೇದಾಂತಸಾರ’ ಎಂಬ ಪುಸ್ತಕವನ್ನು ಅನುಗ್ರಹಿಸಿದರು”. ಇದೇ ರೀತಿ ‘ವೇದಾಂತಪರಿಭಾಷಾ’ ಎಂಬ ಗ್ರಂಥವನ್ನು ಕುರಿತು ಪೂಜ್ಯರು ಬರೆದ ಇನ್ನೊಂದು ಶೈಲೀಕ ಹೀಗಿದೆ:

ರಾಜಜ್ಞೇಸಿರಿಗೇರಿರಮ್ಯಸಗರೀರಾಕಾಮ್ಯಗಾಂಕಾಹತಃ:  
ಸದ್ಯೋಗ್ಯಸ್ಯಾಯಸಂಭವೋ ಭವರತಿಃ ಸಂಸ್ಯಾಪಾಗೋಽಭವೇ |  
ಭಿಂದೇ ಚಕ್ಷನಿಭೇ ಭವೇ ಜನಿಮೃತಿಪ್ರೋತ್ಸಂಪ್ರಾಪ್ತಿತಾಫ್ರೋ ಜನಾಸ್ |  
ಸಂರಕ್ಷಣ್ ಗುರುಶಾಂತಯೋಗಿಸ್ಯಪತ್ವಿವೇದಾಂತಭಾಷಾಂ ದದ್ರಾ ||

ಇದರ ತಾತ್ಪರ್ಯ: “ಸಿರಿಗೆರೆಯೊಂಬ ಸುಂದರ ನಗರದಲ್ಲಿ ಪ್ರಾಣಚಂದಿರನಂತೆ ಕಂಗೊಳಿಸುತ್ತಿರುವ, ಶಿವಯೋಗಿ ಸತ್ಯಲಪ್ರಸಾತರಾದ, ‘ಭವ’ನಲ್ಲಿ ಅಂದರೆ ಶಿವನಲ್ಲಿ ಆಸಕ್ತರಾದರೂ ‘ಭವ’ದಲ್ಲಿ ಅಂದರೆ ಸಂಸಾರದಲ್ಲಿ ನಿರಾಸಕ್ತಿ ಹೊಂದಿದ ವಿರಾಗಳು, ಹುಟ್ಟಿ-ಸಾಪುಗಳಿಂಬ ಭಯಂಕರವಾದ ಸಂಸಾರಕ್ಷಕದಲ್ಲಿ ಸಿಕ್ಕಿಕೊಂಡು ಬದ್ದಾಡುತ್ತಿರುವ ಶಿವ್ಯರನ್ನು ಸಂರಕ್ಷಿಸುತ್ತಿರುವವರಾದ ಶ್ರೀ ಗುರುಶಾಂತಯಿತವರೇಣ್ಯಾರು ‘ವೇದಾಂತಪರಿಭಾಷಾ’ ಎಂಬ ಈ ಪುಸ್ತಕವನ್ನು ನನಗೆ ಅನುಗ್ರಹಿಸಿದರು”. ಇದರಂತೆಯೇ ವಿದ್ಯಾರ್ಥಿರೂ ‘ಪಂಚದಶೀ’ ಗ್ರಂಥವನ್ನು ಕುರಿತು ಆರಂಭದ ಪುಟದಲ್ಲಿ ಬರೆದ ಶೈಲೀಕ ಹೀಗಿದೆ:

ಹಿತ್ಯಾ ಸಂಸ್ಕತಿಶಾಧ್ಯಸಂ ಪರಿಪತಲೈಲೋಕೋದ್ಭಾಧ್ಯಾತ್ಮೇ ಮುದಾ  
ಸಂಸಾರೇ ವಿನಿವಾತಸಂಕುಲಮಯೀ ನೀತ್ಯಾ ಜನಿಂ ರೇಜಿರೇ |  
ಯೋ ತೇ ದೀನಮನುಷ್ಯಾತ್ಮಕಪರಯೋಮುಕಾಸ್ಸಿಭಾ ಭೂತಲೇ |  
ಶ್ರೀಮಾತ್ರಾಂಪದಶೀಂ ತ ಏವ ಗುರವಃ ಶಾಂತಾ ಅದಮೇರ ಮುದಾ ||

ಈ ಪದ್ಯದ ಶಾಶ್ವತಯು: “ಜನನ-ಮರಣಗಳ ಸಂಕೋಚೆಯಿಂದ ಪಾರಾಗಿದ್ದರೂ ಕೆಳಗೆ ಬಿಧ್ವರನ್ನು ಉದ್ಧರಿಸುವ ಸಲುವಾಗಿ ಅನೇಕ ಕವ್ಯಕೋಟಿಗಳಿಂದ ಕೂಡಿದ ಈ ಸಂಸಾರದಲ್ಲಿ ಸಂತೋಷದಿಂದ ಜನ್ಮ ತಾಳಿ, ಈ ಲೋಕದಲ್ಲಿ ದೀನದುಬ್ಧಾರೆಂಬ ಚೂತಕಪಕ್ಷಿಗಳಿಗೆ ಮೇಘದಂತೆ ಖಾದ್ಯಾಸಿರುವ ಶ್ರೀ ಗುರುಶಾಂತ ಯತ್ನಿಜ್ಞರರು ‘ಪಂಚದಶೀ’ ಎಂಬ ಈ ಗ್ರಂಥವನ್ನು ನನ್ನ ಕೈಗಿತ್ತರು”. ಇದೇ ರೀತಿ ಭಗವದ್ವಿತೀಯನ್ನು ಕುರಿತು ಅವರು ಬರೆದ ಶೈಲ್ಯಕ ಹೀಗಿದೆ:

ರಾಜತೊಂಬನಕಾಂತಿಜಾಲವಿಲಸತ್ತಾ ಸಿಂಹಾಸನೋದ್ಬೃಂಹಿತ-

ಸ್ವಾಕಾರದ್ಯತಿರಂಜಿತಾಶಿಲವಭಾಭಾಗ ಏಷೋ ಯಮೋ |

ಭಕ್ತಾಂತಸರೋರುಹಾರುಣಿಭೋ ನಿಸ್ಸೇಷ್ಟಕಲ್ಪದುಮೋ

ಗೀತಾಂ ಶ್ರೀಗುರುಶಾಂತಯೋಗಿಸ್ವಾಪತಿಮೇಂದಾನುದೇವಾಂ ಗುರುಃ ||

ಇದರ ತಾಶ್ವತಯು: “ಸುಂದರವಾದ ಸುವರ್ಣಿಕಾಂತಿಯಿಂದ ಕಂಗೋಳಿಸುವ ಸಿಂಹಾಸನವನ್ನೇರಿದವರು, ತಮ್ಮ ಕಾಂತಿಯುತ ಶರೀರ ಪ್ರಭೇಯಿಂದ ಎದುರಿಗಿರುವ ಸಮಸ್ತ ಸಭಾಸದರನ್ನು ಬೆಳಗಿಸುವ ಯತ್ನಿವಯರು, ಭಕ್ತರ ಯದರ್ಯುಕ್ತಮಲವನ್ನು ಅರಳಿಸುವ ಭಾನುವೂ, ಇಷ್ಟಾಧಿಕಸಿದ್ಧಿಯನ್ನು ಅನುಗ್ರಹಿಸುವ ಕಲ್ಪವೃಕ್ಷವೂ ಆದ ಶ್ರೀಗುರುಶಾಂತಯೋಗಿವರೇಣ್ಯರು ಈ ‘ಗೀತೆಯನ್ನು ನೀಡಿದರು’”.

ಈ ಶೈಲ್ಯಕಗಳನ್ನು ಬರೆದಾಗ ಅವರ ವಯಸ್ಸು ಕೇವಲ 20 ವರ್ಷ. ಇಮ್ಮೋಂದು ಭಕ್ತಿಭಾವಗಳ ಕೇಂದ್ರವಿಂದುವಾಗಿದ್ದ ಅವರ ಗುರುವಯರು ಸ್ವಾಧಿಕಾರ ಸಂಚಿನಿಂದ ಅಕಾಲ ಮರಣ ಹೊಂದಿದಾಗ ಅರ್ಥಗೊಂಡ ಅವರ ಯೈದರ್ಯ ಕಾವ್ಯರೂಪವಾಗಿ ಮಿಡಿದೆ:

ಮುಗ್ಧ ವಯಂ ತವ ಗುಣಾಮೃತಪಾನಿತಾ:  
ದಗ್ಭಾಃ ಸುದೀಷ್ಫ್ರೇವಿರಹಾತ್ ತವ ದೇತಿಕೇಂದ್ರ |

ಪೀಠುಂಪಾರಂಪದ್ಯತಂ ತವ ನಾಢು ಪಿತ್ತಾಂ

ಜೀವಾಮ ಪವ ಭುವನೋ ಕರುಣಾಂಬುವಾಹ ||

ಮುಗ್ಧರಾದೆವು ನಿನ್ನ ಗುಣಾಮೃತವ ಪಾನಮಾಡಿ  
ದಗ್ಭಸೋಂಡೆವು ನಿನ್ನೋ ಸುದೀಷ್ಫ್ರೇ ವಿರಹದಲಿ  
ಸಂಜೀವಿನಿಸಾರ ಸದೃಶ ನಿನ್ನಯ ನಾಮಾಮೃತವ ತಣಿದು  
ಜೀವಿಸುವೆ ಈ ಲೋಕದಲ್ಲಿ ಹೇ ಕರುಣಾಳು ಗುರುವೇ!

ಈ ಶೈಲ್ಯಕಗಳು ಗುರುಭಕ್ತಿಗೆ ಭಾವ್ಯ ಬರೆದಂತಿವೆ! ಮಹಾಕವಿ ಕಾಳಿದಾಸನನ್ನು ಸರಿಗಟ್ಟಿಬಲ್ಲ ಪೂಜ್ಯರ ಕಾವ್ಯಪ್ರತಿಭೆ ಮತದ ಅಧಿಕಾರವನ್ನು ವಹಿಸಿಕೊಂಡ ಮೇಲೆ ಕಮರಿಹೋಯಿತು. ಹೀಗೆ ಸಂಸ್ಕಾರ ಸಾರಸ್ವತಲೋಕಕ್ಕೆ ಉಂಟಾದ ನಷ್ಟ ಅವರ ತ್ವಾಗಮಯ ಜೀವನದಿಂದ ಧಾರ್ಮಿಕ-ಸಾಮಾಜಿಕ-ಶೈಕ್ಷಣಿಕ ಕ್ಷೇತ್ರಗಳಿಗೆ ಪರದಾನವಾಗಿ ಪರಿಣಮಿಸಿತು.

**11.10.2012**

**ಶ್ರೀ ತರಳಭಾಷು ಜಗದ್ಭಾರು  
ಡಾ॥ ಶಿವಮೂರ್ತಿ ಶಿವಾಚಾರ್ಯ ಮಹಾಬಾಂಗಳವರು  
ಸಿರಿಗೆರೆ**

